

ಕರ್ನಾಟಕ ವಿಧಾನಪರಿಷತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	934 (1110)
ಸದಸ್ಯರ ಹೆಸರು	ಶ್ರೀ ಎಂ ನಾರಾಯಣಸಾಮ್ಯ (ಸ್ತೋಯ ಸಂಸ್ಥೆಗಳ ಕೈಗೆ)
ವಿವರ	ಕೋವಿಡ್‌ನಿಂದ ಮೃತಪಟ್ಟ ಬಿ.ಪಿ.ಎಲ್ ಕುಟುಂಬವರಿಗೆ ಪರಿಹಾರಧನದ ಬಗ್ಗೆ.
ಉತ್ತರಿಸಬೇಕಾದ ದಿನಾಂಕ	22-12-2021
ಉತ್ತರಿಸುವ ಸಚಿವರು	ಕಂದಾಯ ಸಚಿವರು
ಪ್ರಶ್ನೆ	ಉತ್ತರ
ಅ) 2020 ಮತ್ತು 2021 ರಲ್ಲಿ ಕೋವಿಡ್‌ನಿಂದ ಸಾವಿಗೇಡಾದ ಬಿ.ಪಿ.ಎಲ್ ಕುಟುಂಬಕ್ಕೆ ಸೇರಿದ ಮೃತ ಸಂಖ್ಯೆ ಎಷ್ಟು:	ಆರೋಗ್ಯ ಇಲಾಖೆಯ ಮಾಹಿತಿಯನ್ವಯ ನವೆಂಬರ್-2021 ರ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 38195 ಕೋವಿಡ್‌ನಿಂದ ಮೃತರಾಗಿದ್ದು. ಈ ಪ್ರಕ್ಕೆ ಶ್ರೀ 50 ರಷ್ಟು ಬಿ.ಪಿ.ಎಲ್ ಕುಟುಂಬಕ್ಕೆ ಸೇರಿದ ಮೃತರು ಎಂಬುದಾಗಿ ಅಂದಾಜಿಸಲಾಗಿದೆ.
ಆ) ಕೋವಿಡ್‌ನಿಂದ ಮೃತರಾದ ಕುಟುಂಬಕ್ಕೆ ಸರ್ಕಾರ ನಿಗದಿಪಡಿಸಿದ ಪರಿಹಾರಧನೆ ಎಷ್ಟು ಮತ್ತು ಕೇಂದ್ರ ಸರ್ಕಾರದಿಂದ ಸಿಗುವ ಪರಿಹಾರ ಧನವೆಷ್ಟು; (ಸಂಪೂರ್ಣ ಮಾಹಿತಿ ನೀಡುವುದು)	ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್‌ನಿಂದ ಮೃತಪಟ್ಟ ಎಲ್ಲಾ ಪ್ರಕ್ರಿಯೆಗಳಲ್ಲಿ ರೂ 50,000/- ಗಳ ಪರಿಹಾರ ಧನವನ್ನು ರಾಜ್ಯ ವಿವರ ಪರಿಹಾರ ನಿರ್ದಿ (SDRF) ಯಿಂದ ನೇರ ಹಣ ಸಂದಾಯದ ಮೂಲಕ ಫಲಾನುಭವಿಗಳಿಗೆ ಪಾವತಿಸಲಾಗುತ್ತಿದೆ. ಹಾಗೂ ಕೋವಿಡ್‌ನಿಂದ ಮೃತರಾದ ಬಿ.ಪಿ.ಎಲ್ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ರೂ 1.00 ಲಕ್ಷ ಪರಿಹಾರವನ್ನು ಚೆಕ್ ಮೂಲಕ ವಿತರಿಸಲಾಗುತ್ತದೆ.
ಇ) ಮೃತ ಕುಟುಂಬಗಳಿಗೆ ಪರಿಹಾರ ನೀಡುವಾಗ ಅನುಸರಿಸುವ ಮಾನದಂಡಗಳೇನು;	ಕೋವಿಡ್-19 ಪರಿಹಾರ ನೀಡಲು ರಾಜ್ಯ ಸರ್ಕಾರದಿಂದ ಹೂರಡಿಸಲಾದ ಆದೇಶ ಹಾಗೂ ಮಾರ್ಗಸೂಚಿಗಳಲ್ಲಿ ನೀಡಿರುವ ನಮೂನೆಯಲ್ಲಿ ಅಜ್ಞಿದಾರರು ಅಗತ್ಯ ಮಾಹಿತಿಯನ್ನು ಹಾಗೂ ಈ ಕೆಳಕಂಡ ಕಡ್ಡಾಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
	<ul style="list-style-type: none"> • ಮೃತರ ಆಧಾರ ಸಂಖ್ಯೆ • ಅಜ್ಞಿದಾರರ ಆಧಾರ ಸಂಖ್ಯೆ ಹಾಗೂ ಆಧಾರ ಜೋಡಣೆಯಾದ ಬಾಗಂಕ್ ಖಾತೆ ವಿವರ <p>ಜಿಲ್ಲಾಮುಟ್ಟುದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಬೆಬಿಂಹಿ ವಾಟ್‌ಪ್ರೈಯಲ್ಲಿ ಜಂಟಿ ಆಯಕ್ತರು ಅನುಮೋದಿಸಲಾದ ಫಲಾನುಭವಿಗಳಿಗೆ ರೂ 50,000/- ಪರಿಹಾರ ಧನವನ್ನು ಆಧಾರ ಆಧಾರಿತ ನೇರ ಹಣ ಸಂದಾಯದ ಮೂಲಕ ಬಾಗಂಕ್ ಖಾತೆಗೆ ವರ್ಗಾಯಿಸಲಾಗುವುದು. ರಾಜ್ಯ ಸರ್ಕಾರದಿಂದ ನೀಡಿರುವ ರೂ 1.00 ಲಕ್ಷ ಪರಿಹಾರವನ್ನು ಜಿಲ್ಲಾಮುಟ್ಟುದಲ್ಲಿ ಹಾಗೂ ಬೆಬಿಂಹಿ ವಾಟ್‌ಪ್ರೈಯಲ್ಲಿ ಪಲಯಿವಾರು ಚೆಕ್ ಮೂಲಕ ಫಲಾನುಭವಿಗಳಿಗೆ ನೀಡಲಾಗುವುದು.</p>
ಈ) ಪರಿಹಾರ ಮೊತ್ತ ನೀಡುವ ಬಗ್ಗೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೂ ಎಷ್ಟು ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ; ಹಾಗೂ ಇದುವರೆಗೂ ಪರಿಹಾರ ನೀಡಲ್ಲಿದ್ದದ್ದಲ್ಲಿ ಯಾವ ಕಾಲಿಮಿತಿಯೋಳಿಗೆ ಪರಿಹಾರದ ಮೊತ್ತವನ್ನು ನೀಡಲಾಗುವುದು?	ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡ ಒಟ್ಟು 20,500 ಫಲಾನುಭವಿಗಳಿಗೆ ರೂ 50,000/- ಗಳ ಪರಿಹಾರವನ್ನು ನೇರ ನಗದು ವರ್ಗಾವಣೆ ಮೂಲಕ ವಿತರಿಸಲು ಕ್ರಮ ವಹಿಸಲಾಗಿದೆ. ಈ ಪ್ರಕ್ಕೆ 3554 ಪ್ರಕ್ರಿಯೆಗಳಲ್ಲಿ ಬಾಗಂಕ್ ಖಾತೆಯೋಂದಿಗೆ ಆಧಾರ ಸಂಖ್ಯೆ ಜೋಡಣೆಯಾಗಿರುವುದರಿಂದ ಪರಿಹಾರ ವಿತರಣೆಯಾಗಿರುವುದಿಲ್ಲ. ಹಾಗೂ ಜಿಲ್ಲಾಧಿಕಾರಿಗಳಿಂದ 11,278 ಬಿ.ಪಿ.ಎಲ್ ಪ್ರಕ್ರಿಯೆಗಳ ಅನುಮೋದಿತಗೊಂಡಿದ್ದು. ಈ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯ ಪ್ರಗತಿಯಲ್ಲಿರುತ್ತದೆ.

ಸಂಖ್ಯೆ: DSSP/LCQ/40 /2021


ಶ್ರೀ ಅಶೋಕ್ ಕಂದಾಯ ಸಚಿವರು